



21 September 2024

The Manager, Listing
BSE Limited
Phiroze Jeejeebhoy Towers,
Dalal Street,
Mumbai – 400 001

The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
Mumbai – 400 051

Dear Sir/Madam,

Sub: - Newspaper Advertisement of results of Postal Ballot

Further to our letter dated 20 September 2024 on the voting results of the Postal Ballot, we enclose herewith the copy of newspaper advertisement with respect to declaration of results of e-voting of the Postal Ballot as published today in the Business Standard and Samyuktha Karnataka (Kannada newspaper).

Kindly take the above said information on record as per the requirements of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited



Subramanian Narayan
Senior Vice President and Company Secretary

DS
SN

Encl: As above

DS
PRK

Bombay HC: IT Rules allowing Centre's FCU 'unconstitutional'

Matter was assigned to 'tie-breaker judge' after split verdict in January

PTI & BS REPORTER
Mumbai, 20 September

The Bombay High Court on Friday quashed the amended Information Technology rules aimed at identifying through a Fact Checking Unit (FCU) "fake and false" content against the government on social media platforms, holding it as unconstitutional.

Observing that the amended rules infringed the right to equality and freedom of speech, the court also said the rules being vague and broad could cause a "chilling effect" not only on an individual but also social media intermediaries.

The ruling was passed by Justice A S Chandurkar who served as 'tie-breaker judge' after a division bench in January 2024 delivered a split verdict. Justice Chandurkar's opinion will now be formally placed before a division bench for a final verdict.

The amended rules pro-

THE CASE FILE

■ The rules sought to identify fake and false content on social media against the govt

■ According to Justice Chandurkar, the rules violated Article 14, 19, and 19(1)(g) of the Constitution

■ The court said the rules, being vague and broad, could cause a 'chilling effect' not only on an individual but also social media intermediaries

■ On April 6, 2023, government promulgated amendments to the IT Rules 2021



ILLUSTRATION: BINAY SINHA

vided for the establishment of FCU with powers to flag misleading or false online content concerning the government.

Among others, the rules violated Article 14 (right to equality), Article 19 (freedom of speech and expression) and Article 19(1)(g) (freedom to practice any profession) of the Constitution, the third judge held. Rule 3(1)(b)(5) — the controversial provision dealing with the establishment of an

FCU — was ultra vires of the Constitution, he added.

Stand-up comedian Kunal Kamra, Editors Guild of India, News Broadcast and Digital Association, and Association of Indian Magazines had filed petitions before the Bombay High Court challenging the new regulations.

The single judge in his judgment said rule 3(1)(b)(5) sought to restrict the fundamental right guaranteed under Article

19(1)(a) by seeking to place restrictions that are not in consonance with Article 19(2) of the Constitution.

The judge further said there was no rationale for undertaking the exercise of determining whether any information in relation to the business of the Centre is either fake or false or misleading when in digital form, but not doing the same when such information is in the print form.

Respect, capability, prosperity define PM Vishwakarma: Modi

HARSH KUMAR
New Delhi, 20 September

Prime Minister Narendra Modi on Friday asserted that 'Sammān, Samarthyā, Samriddhi' (respect, capability, prosperity) embodies the spirit of the Pradhan Mantri Vishwakarma Yojana scheme.

"This celebration of the completion of one year of the Vishwakarma Yojana will give new energy to our resolutions for a developed India. I congratulate all those associated with this scheme and all beneficiaries across the country on this occasion," Modi said while addressing a public meeting at Wardha in Maharashtra, organised on the completion of one year of the launch of Pradhan Mantri Vishwakarma Yojana.

The flagship scheme aims to provide end-to-end support to artisans and craftspeople across 18 trades.

The components of the scheme include recognition through the PM Vishwakarma Certificate, ID card, skill upgradation, toolkit incentives, credit support,

incentives for digital transactions, and marketing support.

Over the past year, more than 2 million with 18 different traditional skills were connected, which includes 700 districts, 0.25 million gram panchayats, and 5,000 urban local units.

Under this scheme, the government has provided more than 0.6 million Vishwakarmas with modern equipment to help boost productivity and the quality of their produce, along with an e-voucher of ₹15,000 and loans of up to ₹3 lakh without a guarantee to expand their businesses.

"Every beneficiary is being given an e-voucher of ₹15,000. A loan of up to ₹3 lakh without a guarantee is also being provided to help expand their business. I am happy to report that within a year; loans worth ₹1,400 crore have been given to Vishwakarmas. This shows that the Vishwakarma Yojana is addressing every aspect, which is why it is so successful and becoming popular," Modi explained.

The Prime Minister also laid the foundation stone of the PM Mega Integrated Textile Regions and Apparel (PM MITRA) Park in Amravati in Maharashtra.

“THE CELEBRATION (OF ONE YEAR OF THE VISHWAKARMA YOJANA) WILL GIVE NEW ENERGY TO OUR RESOLUTIONS FOR A DEVELOPED INDIA”

NARENDRA MODI
Prime Minister

U-Win portal, expanded AB-PMJAY to be launched in Oct

SANKET KOUL
New Delhi, 20 September

Prime Minister Narendra Modi will formally launch the expanded Ayushman Bharat-Pradhan Mantri Jan Arogya Yojana (AB-PMJAY) scheme and the vaccination tracking portal U-Win next month, Health Minister J P Nadda announced on Friday.

Addressing a press conference on the first 100 days of the Modi 3.0 government, Nadda said the AB-PMJAY scheme would benefit around 60 million eligible citizens aged 70 and above across 45 million families.

The development follows the central government's announcement on expanding AB-PMJAY to cover all senior citizens of 70 years and above, without any income cap. The scheme provides cashless and paperless benefit cover of ₹5 lakh per annum per family on a floater basis in empanelled hospitals across India.

According to data from the National Health Authority (NHA), the scheme has so far covered over 354 million citizens by providing them PMJAY cards to avail ₹5 lakh for health insurance. While the online vaccine management portal U-WIN, currently operational on a pilot basis, has 64.6 million beneficiaries, the expanded AB-PMJAY will be implemented in October this year.

The health minister also announced the availability of a new and efficacious treatment regimen for tuberculosis (TB) available for use under the National TB Elimination Programme (NTEP). He said it would help reduce the treatment duration to six months from nine to twelve months.

"The government is preparing a detailed roll-out plan for logistics and training of health professionals for the introduction of this new regimen early next year.

First indigenous aircraft carrier INS Vikrant to be put through its paces

AJAI SHUKLA
New Delhi, 20 September

The Indian Navy's second aircraft carrier, which happens to be the first one that is indigenously built, joined the Western Fleet in Karwar for joint exercises that include twin-carrier fighter operations.

The resumption of two-carrier operations signals India's return to the elite club of navies that have the ship platforms and experience for operations that simultaneously involve more than one aircraft carrier.

An aircraft carrier is a warship with a full-length flight deck, hangar and facilities for arming, deploying, and recovering aircraft. Aircraft carriers include helicopter carriers and amphibious assault ships if the vessel's primary purpose is to carry, arm, deploy, and recover aircraft.

On Friday, Western Naval Command posted on X: "INS Vikrant, India's indigenous aircraft carrier, joined the Western Fleet, in a significant enhancement to the maritime power and reach of the Indian Navy's 'Sword Arm'. The Carr-



Resumption of two-carrier operations signals India's return to clutch of navies that have ship platforms and experience for operations that simultaneously involve more than one carrier

ier Battle Group led by INS Vikramaditya inducted INS Vikrant with a multi domain exercise and twin carrier fighter operations in the Arabian Sea."

According to senior naval commanders, the aim of exercising INS Vikrant and its ancillary units is to simulate a two-carrier tactical situation — with carriers on both sides, deploying all their fighter aircraft and helicopters.

INS Vikrant will operate in the exercise as leader of a carrier strike group (CSG). This warship formation groups an aircraft carrier with one or

more destroyers (a heavily armed warship of 7,000 tonnes or more), one or more frigates (lighter, multi-role warships), and at least one submarine that sanitises the area around the CSG, ensuring that it is free of the adversary's submarines.

The key element of the CSG, however, is its air wing. As a ballpark figure, an aircraft carrier deploys one combat aircraft for every 1,000 tonnes of carrier.

The Royal Navy has two carriers, each weighing about 65,000 tonnes and large enough to embark 40-45

aircraft. India's INS Vikrant, which weighs about 44,000 tonnes, can support about 28-30 aircraft.

One of the key purposes of the impending exercise will be to ascertain that all the different systems on the carrier — e.g. the air wing (the combat aircraft), the air complex (the air traffic controllers), the aircraft lift that brings the fighter aircraft from their below-deck hangars to the flight deck from which they take off — are functional.

Before INS Vikrant began construction at Cochin Shipyard Ltd (CSL), all the structural and operating parameters had been laid down in a document called the Qualitative Staff Requirements (QSR). For example, the QSR would have specified the "sortie generation rate", which will now be checked and validated in the exercise.

Similarly, the reaction of the aircrew will be checked to a "scramble jets" order. This would check the roles and reactions of the entire aircrew, ensuring that their reactions are quick enough to meet what the Navy had specified in the QSR.

TAYO ROLLS LIMITED
A TATA Enterprise
CIN: L27105JH1968PLC000818
Registered Office: 3, Circuit House Area(North-East), Road No. 11, PO & PS -Bistupur, Jamshedpur - 831001
Phone No. : 0657 - 2423412, Website: www.tayo.co.in, E-mail id: investors_helpdesk@tayo.co.in

NOTICE OF THE 56th ADJOURNED ANNUAL GENERAL MEETING
This is to inform you that the Annual General Meeting of the members of the Company was called on Friday, September 20, 2024 at 12.30 p.m. through Video Conferencing ("VC") / other Audio Visual Means ("OVAM"). However, due to absence of quorum the meeting is adjourned to the same time through Video Conferencing ("VC") / other Audio Visual Means ("OVAM") in the next week i.e. Friday, 27th September, 2024 at 12.30 pm in terms of provisions of Articles of Association and the Companies Act, 2013.

For TAYO ROLLS LIMITED
(Anish Agarwal)
Resolution Professional
IP Registration No.: IBBI/IPA 001/IP-P-01497/2018-2019/12256
Dated: 21.09.2024

Mphasis Limited
Regd. Office: Bagmane World Technology Centre, Marathahalli Outer Ring Road, Doddanahundi Village, Mahadevapura, Bengaluru - 560048
CIN: L30007KA1992PLC025294
Tel: 91 80 6750 1000
Website: www.mphasis.com
Email: investor.relations@mphasis.com

DECLARATION OF POSTAL BALLOT RESULTS DATED 20 SEPTEMBER 2024
It is hereby declared that, on basis of report submitted by the Scrutinizer for conducting the Postal Ballot through e-voting, the members have approved, by means of a Special Resolution, with 99.37% votes in favour, the proposed appointment of Mr. Girish Paranjpe (DIN:02172725) as an Independent Director of the Company, with effect from 1 October 2024, as per the applicable provisions of the Companies Act, 2013 and Rules made there under and SEBI (Listing Obligations and Disclosure Requirements) Regulations, 2015. The following are the results of voting on the approval sought from the members:

Particulars	No. of Shares	% of votes
Assent	168,021,402	99.37
Dissent	1,072,742	0.63
Total	169,094,144	100.00
Rejected	-	-

For Mphasis Limited Sd/- Subramanian Narayanan
Place : Bengaluru
Date : 20 September 2024
Senior Vice President and Company Secretary

SBI DFHI LIMITED

CIN: U65910MH1988PLC046447
5th Floor, Mistry Bhavan, 122, Dinshaw Vachha Road, Churchgate, Mumbai, Maharashtra, India Pin Code - 400020

Audited Financial Results for the year ended March 31, 2024

BALANCE SHEET AS AT MARCH 31, 2024

Particulars	As at March 31, 2024	As at March 31, 2023 (Restated)
SOURCES OF FUNDS		
Share Capital	190.49	190.49
Reserves and Surplus	1,425.82	1,201.60
Loan Funds:		
Secured Loans	15,608.20	11,123.95
Unsecured Loans	4,828.45	4,624.42
(including Call Money, Notice, Term Money borrowing & ICD)		
TOTAL	22,052.96	17,140.46
APPLICATION OF FUNDS		
Fixed Assets	0.85	1.35
Investments		
Government Securities (inclusive of T-bills & Strips)	17,696.99	13,338.11
CP/CD	734.38	1,581.99
Corporate Bonds	2,928.14	1,721.70
Others	247.56	190.91
Loans and Advances	120.78	-
(of which Call/Notice / Term Money lendings ₹ NIL)		
Non-Current Assets (Net)	(1.71)	(1.15)
Less: Deferred tax Liabilities (Net)	(35.11)	(3.28)
Others (Net Current Assets)	361.08	310.83
TOTAL	22,052.96	17,140.46

STATEMENT OF PROFIT AND LOSS FOR THE YEAR ENDED MARCH 31, 2024

Particulars	2023-24	2022-23 (Restated)
INCOME (Business segment wise)		
Interest	1,023.13	721.58
Discount	356.57	254.47
Trading Profit/(Loss)	43.67	(35.49)
Net Fair Value Gain/(Loss)	79.91	(94.80)
Other Income	6.26	5.19
TOTAL INCOME	1,509.54	850.95
EXPENSES		
Interest	627.52	434.94
Discount	600.42	353.03
Administration Costs	39.18	38.78
TOTAL EXPENSES	1,267.12	826.75
PROFIT BEFORE TAX	242.42	24.20
NET PROFIT AFTER TAX	180.44	16.55
OTHER COMPREHENSIVE INCOME		
1. Items that will not be reclassified to Profit & Loss	56.65	8.57
2. Items that will be reclassified to Profit & Loss	-	-
3. Income tax relating to items that will not be reclassified to Profit & Loss	(12.87)	(1.89)
Total Comprehensive Income for the Year	224.22	23.22
Regulatory Capital Required (as per Capital Adequacy Guidelines)	593.64	405.45
Actual Capital (Paid up Capital + Reserves & Surplus - Deferred Tax Assets)	1,616.31	1,392.09
Return on Average Net Worth	13.51%	1.29%
Earning Per Share (₹)	94.73	8.69

Notes:
A) The results have been approved at the Board Meeting held on April 22, 2024.
B) The financials are in compliance with Indian Accounting Standard (Ind AS) notified u/s 133 of the Companies Act, 2013 in compliance with the Companies Accounting Standards Rules, 2015.
C) Net borrowings :
Average Level : ₹ 18,003.83 crore
Peak Level : ₹ 20,586.58 crore
D) Basis of Valuation: All financial instruments (except investments which are classified under amortised cost category) are initially recognised at cost and subsequently re-measured at fair value as described below:
a. The fair value of investment in quoted equity shares, government securities, treasury bills, and mutual funds is measured at quoted price (provided by NSE/BSE, FIMMDA/FBI) or NAV (Provided by AMFI) respectively.
b. The fair value of remaining financial instruments except unquoted equity instruments is determined using the yield curve provided by FIMMDA/FBI.
c. The fair value of investment in unquoted equity shares is done on the basis of observable market transaction, if any. If the information is not available in respect of observable market transaction, the break-up value method is used on the basis of latest audited financials of the investee company.
d. The cost is arrived at Moving Weighted Average basis by considering only outright sales/purchases (excluding securities sold/purchased under repo/reverse repo transactions).
E) Leverage ratio: Average level: 14.66 Peak level: 16.49
F) Capital to Risk Weighted Assets Ratio (CRAR):

	Jun-23	Sep-23	Dec-23	Mar-24
	32.27%	39.56%	34.30%	36.04%

Calculated as per Master Direction - Standalone Primary Dealers (Reserve Bank) Directions, 2016 dated August 23, 2016 (updated as on November 14, 2022) issued by the Reserve Bank of India.
G) Issuer composition of investment in non-Government Securities :

Issuer	(₹ in crore)
PSUs	537.78
Private Corporate & Fis	492.04
Banks	560.04
Subsidiaries/Joint Ventures	50.00
Others	2,036.56
Provisions held towards depreciation	(13.90)
Total	3,662.52

* Excluding Equity, Mutual Funds
H) Figures of the previous year have been regrouped and rearranged, wherever necessary to make them comparable with figures of the current year.

For SBI DFHI Ltd.
Veeraraghavan Srinivasan Sd/-
Managing Director & CEO
DIN : 10644196

GOVERNMENT OF TAMIL NADU
FINANCE DEPARTMENT,
CHENNAI-9

Re-issue of 7.03% Tamil Nadu State Government Securities 2029 Re-issue of 7.22% Tamil Nadu State Government Securities 2054 Re-issue of 7.10% Tamil Nadu State Government Securities 2034

- Government of Tamil Nadu has offered to sell by auction the Re-issue of 7.03% TN SGS 2029 for Rs. 1000 crore, Re-issue of 7.22% TN SGS 2054 for Rs. 2000 crore and Re-issue of 7.10% TN SGS 2034 for Rs. 1000 crore in the form of Stock to the Public by auction for an aggregate amount of Rs. 4000 crores. Securities will be issued for a minimum nominal amount of Rs. 10,000/- and multiples of Rs. 10,000/- thereafter. Auction which will be Price based under multiple price format will be conducted by Reserve Bank of India at Mumbai Office (Fort) on **September 24, 2024**.
- The Government Stock up to 10% of the notified amount of the sale will be allotted to eligible individuals and institutions subject to a maximum limit of 1% of its notified amount for a single bid as per the Revised Scheme for Non-competitive Bidding facility in the Auctions of State Government Securities of the General Notification (Annexure II). Under the scheme, an investor can submit a single bid only through a bank or a Primary Dealer.
- Interested persons may submit bids in electronic format on the Reserve Bank of India Core Banking Solution (E-Kuber) System as stated below on **September 24, 2024**.
a) The competitive bids shall be submitted electronically on the Reserve Bank of India Core Banking Solution (E-Kuber) System between **10.30 A.M. and 11.30 A.M.**
b) The non-competitive bids shall be submitted electronically on the Reserve Bank of India Core Banking Solution (E-Kuber) System between **10.30 A.M. and 11.00 A.M.**
- The yield percent per annum expected by the bidder should be expressed up to two decimal points. An investor can submit more than one competitive bid at different rates in electronic format on the Reserve Bank of India Core Banking Solution (E-Kuber) System. However, the aggregate amount of bids submitted by a person should not exceed the notified amount.
- The result of auction will be displayed by Reserve Bank of India on its website on **September 24, 2024**. Successful bidders should deposit the price amount of Stock covered by their bids by means of a Bankers' Cheque or Demand Draft payable at Reserve Bank of India, Mumbai (Fort) or Chennai on **September 25, 2024** before the close of banking hours.
- The Government Stock will bear interest at the rate of 7.03 % per annum for TN SGS 2029 paid half yearly on **March 11 and September 11**, 7.22 % per annum for TN SGS 2054 paid half yearly on **March 11 and September 19** and 7.10 % per annum for TN SGS 2034 paid half yearly on **March 19 and September 19**. The Stock will be governed by the provisions of the Government Securities Act, 2006 and Government Securities Regulations, 2007.
- The stocks will qualify for ready forward facility.
- For other details please see the notifications of Government of Tamil Nadu Specific Notification No. 742(L)/W&M-II/2024, 743(L)/W&M-II/2024 and 744(L)/W&M-II/2024 dated **September 20, 2024**.

T. Udhayachandran
Principal Secretary to Government,
Finance Department, Chennai-9.

DIPR/ 973 /DISPLAY/2024

Markets, Insight Out

Markets, Monday to Saturday

To book your copy, sms reachbs to 57575 or email order@bsmail.in

